

## ಕರ್ನಾಟಕ ವಿಧಾನ ಪರಿಷತ್

ವಿಧಾನ ಪರಿಷತ್ತಿನ ಸದಸ್ಯರ ಹೆಸರು : ಡಾ. ವ್ಯಾನಾರಾಯಣಸ್ವಾಮಿ

ಬುಕ್ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1055 (1228)

ಉತ್ತರಿಸುವ ದಿನಾಂಕ : 23.12.2021

ಉತ್ತರಿಸುವ ಸಚಿವರು : ಕಂದಾಯ ಸಚಿವರು

| ಕ್ರಿಯಾಂಕ | ವ್ಯಾಪ್ತಿ  | ಉತ್ತರ   |
|----------|---|---|
| ಅ)       | <p>ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಕನ್ನಬಾಹುಂಗಾಳಿ, ದೊಡ್ಡಹನಾಳ ಗ್ರಾಮದ ಸರ್ವೇ ನಂ. 04/2011-12 ಮತ್ತು 05/2011-12 ರಲ್ಲಿ ಕೋಲಾರ ತಾಲ್ಲೂಕು, ದೊಡ್ಡಹನಾಳ ಗ್ರಾಮದ ಏಕರೆ 24 ಗುಂಟೆ ಜಮೀನನ್ನು ಜಿಲ್ಲಾ ನಂ. 195/1, 195/2 ಮತ್ತು 195/3 ರಲ್ಲಿ ಒಟ್ಟು 05/2011-12 ರಲ್ಲಿ ಕೋಲಾರ ತಾಲ್ಲೂಕು, ದೊಡ್ಡಹನಾಳ ಗ್ರಾಮದ ಏಕರೆ 24 ಗುಂಟೆ ಜಮೀನನ್ನು ಜಿಲ್ಲಾ ನಂ. 195/1, 195/2 ಮತ್ತು 195/3 ರಲ್ಲಿ ಒಟ್ಟು 5-24 ಏಕರೆ ನ್ಯಾಯಾಲಯದ ಮತ್ತು ವಸತಿ ಗೃಹಗಳಿಜಮೀನು ಭೂಸ್ವಾಧಿನ ಪದಿಸಿಕೊಳ್ಳುವ ಅನುಮೋದನೆಯಂತೆ ಭೂ ಸ್ವಾಧಿನ ಕಾಯ್ದೆ 1894 ರ ಕಲಂ 4(1) ರ ಪ್ರಕ್ರಿಯೆಯನ್ನು ಕೈಬಿಟ್ಟಿರುವುದು ನಿಜವೇ:</p> | <p>ಸಹಾಯಕ ಕರ್ಮಿಗಳನ್ನು, ಕೋಲಾರ ಉಪ ವಿಭಾಗ ಮೂರು ಹೊರಡಿಸಲಾಗಿದ್ದು, ಈ ಹಿಂದೆ ಸರ್ಕಾರವು ದಿನಾಂಕ: 14-06-2012 ರಂದು ಹೊರಡಿಸಲಾಗಿದ್ದು, ಈ ಹಿಂದೆ ಸರ್ಕಾರವು ದಿನಾಂಕ: 07-05-2012 ರಲ್ಲಿ ಸದರಿ ಕಾಯ್ದೆಯು ಕಲಂ 17(1) ರ ತುತ್ತು ವಿಧಿ ಒಳಗೆ ಒಂದು ಸದರಿ ಸದರಿ ಕಾಯ್ದೆಯು ಕಲಂ 6(1) ರಲ್ಲಿ ಅಧಿಸೂಚನೆಯನ್ನು ದಿನಾಂಕ: 20-09-2012 ರಂದು ಹೊರಡಿಸಲಾಗಿರುತ್ತದೆ. ಸಂತರ ಅವಾಡ್ ಪ್ರಕ್ರಿಯೆ ಸಿದ್ಧಪಡಿಸಿ ದಿನಾಂಕ: 08-01-2013 ರಂದು ಅವಾಡ್ ಅನುಮೋದನೆಗೆ ವ್ಯಾಪಕ ಆಯುಕ್ತರು, ಬೆಂಗಳೂರು ವಿಭಾಗ ರವರಿಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.</p> <p>ಮುಂದುವರೆದು, ಭೂ ಮಾಲೀಕರು ಭೂ ಸ್ವಾಧಿನ ಪ್ರಶ್ನೆಯನ್ನು ಮಾನ್ಯ ಉಚ್ಛೇದಿಸಿ, ನ್ಯಾಯಾಲಯದಲ್ಲಿ ಪ್ರಶ್ನಿಸಿ, ರಿಟ್‌ಸಂಖ್ಯೆ: 15014-16/2013 ಅನ್ನು ದಾಖಲಿಸಿದ್ದರು ಮಾನ್ಯ ಉಚ್ಛೇದಿಸಿ, ನ್ಯಾಯಾಲಯ.ಲ ದಿನಾಂಕ: 12.04.2018 ರಂದು ಪ್ರಕರಣವನ್ನು ವೆಚಾಗೊಳಿಸಿ ಆದೇಶಿಸಿದೆ.</p> <p>ಸದರಿ ಜಮೀನಿನ ಭೂಸ್ವಾಧಿನ ಪ್ರಕ್ರಿಯೆಯನ್ನು ಸರ್ಕಾರವು ಕೈಬಿಟ್ಟಿರುವುದಿಲ್ಲ.</p> |
| ಆ)       | ಹಾಗಿದ್ದಲ್ಲಿ, ಸದರಿ ಜಮೀನನ್ನು ಭೂಮಾಲೀಕರಿಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗಿದೆಯೇ:   | ಅನ್ಯಾಯಿಸುವುದಿಲ್ಲ.   |

|  |                  |
|--|------------------|
| ಇ) ಕಾಗಿದ್ದಲ್ಲಿ, ಯಾವ ಕಾಲಮಿತಿಯೊಳಗೆ ಸ್ವಾಧೀನಕ್ಕೆ ಬೈಟ್‌ಕೋಡುವ ಬಗ್ಗೆ ಕ್ರಮವಹಿಸಲಾಗಿದೆ?<br>(ಸಂಪೂರ್ಣ ಮಾಹಿತಿ ನೀಡುವುದು) | ಅನ್ವಯಿಸುವುದಿಲ್ಲ. |
|--|------------------|

ಸಂಖ್ಯೆ: ಕೆಂಜ 5 ಎಕ್ಕೂಕೆ 2021

ಬ್ರಾಹ್ಮ  
(ಆರ್.ಆಶೋಕ್)

ಕಂದಾಯ ಸಚಿವರು.